



**July 14, 2023**

The Manager- Listing  
BSE Limited  
(BSE: 507685)

The Manager- Listing  
National Stock Exchange of India Limited  
(NSE: WIPRO)

Dear Sir/Madam,

**Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015**

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of the newspaper advertisement published in the Financial Express and Kannada Prabha. The same has been made available on the Company's website at [www.wipro.com](http://www.wipro.com).

Thanking you,

**For Wipro Limited**

**G Kothandaraman**  
**General Manager - Finance**

Registered Office:

**Wipro Limited** T : +91 (80) 2844 0011  
Doddakannelli F : +91 (80) 2844 0054  
Sarjapur Road E : info@wipro.com  
Bengaluru 560 035 W : wipro.com  
India C : L32102KA1945PLC020800




● UNEQUAL DISTRIBUTION OF RAIN

# Water levels in southern reservoirs decline 30%

**68 dams have more water than average of last decade**

SANDIP DAS  
New Delhi, July 13

**DEFICIENT MONSOON RAINS** in the southern peninsula have pulled down water levels in India's key reservoirs to 15% below the last year's record-high level on Thursday despite a sharp spike in reservoirs level in northern regions. A week ago, overall water levels in the 146 reservoirs were only 4% below the year-ago level. Water levels at the 40 reservoirs in southern regions have remained 30% below the last year's level mainly because of deficient rainfall so far in Karnataka, Kerala, Tamil



Nadu, Andhra Pradesh and Telangana. According to the Central Water Commission (CWC), water level of the country's reservoirs stood at 59.50 billion cubic meters (bcm) on Thursday, which is 33% of their combined capacity. A year ago, the water available in these reservoirs was 69.72 bcm, and the average of the last 10 years was 53.90 bcm. "Current water level of reservoirs was 85% of the live storage of the corresponding period of last year and 110% of storage of the average

of the last 10 years," the CWC stated. Currently, 49 reservoirs have more water than last year and 68 dams have more water than average of last decade.

"The number of reservoirs having storage equal to last year is 10 and having storage less than last ten year average is 8," according to CWC.

The number of reservoirs with storage less than last year are 35. Water levels in major dams in eastern regions especially in West Bengal, Bihar, Jharkhand and Odisha, have been up 1% above last year's level however 6% less than last 10 year-average level. In these states, a large segment of the crop area is still rainfed. West Bengal, has irrigation coverage of only 51%, which may be impacted if monsoon rains become deficient.



## Extract of audited financial results of Wipro Limited and its subsidiaries for the quarter ended June 30, 2023

**Consolidated Audited Financial Results of Wipro Limited under IFRS**  
(₹ in millions, except per share data, unless otherwise stated)

Particulars	Quarter ended June 30, 2023	Quarter ended March 31, 2023	Quarter ended June 30, 2022
Total income from operations (net)	228,248	232,893	216,320
Net Profit / (Loss) before tax and exceptional items	37,975	40,184	33,520
Net Profit / (Loss) before tax but after exceptional items	37,975	40,184	33,520
Net Profit / (Loss) after tax and exceptional items	28,860	30,935	25,589
Total Comprehensive Income after tax	31,710	31,655	27,328
Equity Share Capital	10,978	10,976	10,965
Reserves (excluding Revaluation Reserve) <sup>1</sup> as shown in the Audited Statement of Financial Position	770,188	770,188	647,194
Earnings Per Share (of ₹ 2/- each)			
Basic:	5.23	5.61	4.69
Diluted:	5.12	5.60	4.67

<sup>1</sup>Balance for the three months ended June 30, 2023 and March 31, 2023 represent balances as per the audited statement of financial position for the year ended March 31, 2023 and balance for the three months ended June 30, 2022 represent balances as per the audited statement of financial position for the year ended March 31, 2022, as required by the SEBI (Listing Obligations and Disclosure Requirements) Regulations, 2015.

The audited consolidated financial results of the Company for the three months ended June 30, 2023 have been approved by the Board of Directors of the Company at its meeting held on July 13, 2023. The statutory auditors have expressed an unmodified audit opinion.

**Financial Results of Wipro Limited under Ind AS**  
The financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

**Consolidated Audited Financial Results of Wipro Limited under Ind AS**

Particulars	Quarter ended June 30, 2023	Quarter ended March 31, 2023	Quarter ended June 30, 2022
Total income from operations (net)	228,310	231,903	215,286
Net Profit / (Loss) before tax and exceptional items	37,975	40,184	33,520
Net Profit / (Loss) before tax but after exceptional items	37,975	40,184	33,520
Net Profit / (Loss) after tax and exceptional items	28,860	30,935	25,589
Total Comprehensive Income after tax	31,717	31,685	27,150
Equity Share Capital	10,978	10,976	10,965
Reserves (excluding Revaluation Reserve) <sup>1</sup> as shown in the Audited Balance Sheet	765,703	765,703	643,066
Earnings Per Share (of ₹ 2/- each)			
Basic:	5.23	5.61	4.69
Diluted:	5.12	5.60	4.67

<sup>1</sup>Balance for the three months ended June 30, 2023 and March 31, 2023 represent balances as per the audited consolidated balance sheet for the year ended March 31, 2023 and balance for the three months ended June 30, 2022 represent balances as per the audited consolidated balance sheet for the year ended March 31, 2022, as required by the SEBI (Listing Obligations and Disclosure Requirements) Regulations, 2015.

The audited consolidated financial results (under Ind AS) of the Company for the three months ended June 30, 2023 have been approved by the Board of Directors of the Company at its meeting held on July 13, 2023. The statutory auditors have expressed an unmodified audit opinion.

**Standalone Audited Financial Results of Wipro Limited under Ind AS**

Particulars	Quarter ended June 30, 2023	Quarter ended March 31, 2023	Quarter ended June 30, 2022
Total income from operations (net)	172,028	174,773	162,556
Net Profit / (Loss) before tax and exceptional items	34,211	31,425	29,437
Net Profit / (Loss) before tax but after exceptional items	34,211	31,425	29,437
Net Profit / (Loss) after tax and exceptional items	25,878	22,641	22,166
Total Comprehensive Income after tax	29,008	24,632	16,909

The audited standalone financial results (under Ind AS) of the Company for the three months ended June 30, 2023 have been approved by the Board of Directors of the Company at its meeting held on July 13, 2023. The statutory auditors have expressed an unmodified audit opinion.

**Note:**  
1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com).

By Order of the Board,  
For Wipro Limited  
  
Rishad A. Premji  
Chairman

Place: Bengaluru  
Date: July 13, 2023  
  
Registered Office: Wipro Limited, Doddakannelli, Sarjapur Road, Bengaluru - 560 035, India  
Website: wipro.com | Email Id: info@wipro.com | Tel: +91-80-2844 0011; Fax: +91-80-2844 0054  
CIN: L32102KA1945PLC020800

● RED FORT CLOSED FOR VISITORS



A motorcyclist wades through a flooded road near the Red Fort as the swollen Yamuna river floods low-lying areas in New Delhi on Thursday. The torrential Yamuna in Delhi swelled to a staggering 208.48 metres Thursday morning, inundating nearby streets and public and private infrastructure. The Red Fort was closed for visitors for the second half of Thursday and will remain shut on July 14 in view of the floods. PTI

## DPIIT appoints nodal officers in states to push ONDC

**TO ACCELERATE THE** adoption of ONDC by businesses and governments the Department for Promotion of Industry and Internal Trade (DPIIT) has completed the appointment of nodal officers in the states, a senior official said Thursday.

"The State Nodal Officers for ONDC will drive the customisation and rapid adoption of the Network for each state. They will work closely with the state's departments and organizations, as well as with the ONDC team to spread awareness, empower the local e-commerce ecosystem and on-board local businesses on to the Network," Joint Secretary in the DPIIT Sanjiv said.

In addition to businesses, state governments can integrate existing state portals or systems with the ONDC Network for enhancing their scope and impact, he added. ONDC Protocol can rapidly increase the impact of state and central governments' programs to boost the local economy as well as drive new innovations for each state's economic growth, Sanjiv said.

—FE BUREAU

## Five-star Business Finance eyes 35% AUM growth for next 3 yrs

SAJAN C KUMAR  
Chennai, July 13

**CHENNAI-BASED NBFC** Five-star Business Finance is looking to clock a 35% growth in assets under management (AUM) for the next three years.

G Srikanth, chief financial officer, told FE that the growth will be coming from three levers — increase in branches, additional field officers per branch and hiking of average loan ticket size from ₹3.5 lakh to ₹4.5 lakh.

The company had clocked an AUM of ₹6,915 crore in FY23, compared with ₹5,067 crore in FY22, registering a growth of 37%.

"We know how customers are going to behave during various points of times. We had put in place a very good business model after completely understanding the client segments. Now, we are confident of being able to grow at 35% year-on-year, going forward," he said. Srikanth said opportunities for the company are immense

and it has been giving the guidance of an AUM of growth of 30-35% in recent analysts calls. "In fact, we have now revised up the guidance to 35%, given the growth trends we are expecting," he said.

Elaborating on the expansion of the business, he said the company is betting on three levers of growth. "Our growth is going to come from three levers. First is increase in branches, historically we have demonstrated the ability to open 60 branches year-on-year. Whenever you open new branches, we appoint new field officers which is going to bring me incremental business," he said.

The second lever, according to him, is increasing the average number of officers in the existing branches. "Three-four years ago, we were operating with 4-5 officers per branch, that number is already at 8, and can go up to 10 to 12 over the next three years. Those additional people will bring incremental business," he said,

Srikanth said the third lever would be increase in the average loan ticket size, which currently ranges between ₹3 lakh and ₹3.5 lakh. The company had consciously brought it down during the Covid period to ₹2.5 lakh.

**BARTRONICS INDIA LIMITED**

Regd. Office: Survey No. 351, Raj Bollaram Village, Medikal Mandal, R.R Dist. Telangana - 501 401. Website: www.bartronics.com, 29308AP1990PLC011721

**ADDENDUM TO THE CORRIGENDUM TO POSTAL BALLOT NOTICE DATED JUNE 23, 2023**

Dear Members,

The Company had issued a Postal Ballot Notice dated June 23, 2023 together with Explanatory Statement in accordance with the applicable provisions of the Companies Act, 2013, the rules made thereunder (The Act) and the Securities and Exchange Board of India (Listing Obligations and Disclosure Requirements) Regulations, 2015 (the "Listing Regulations") thereto, for seeking approval of members of the Company by way of special resolutions through postal ballot process. The Postal Ballot Notice has already been circulated to all the Shareholders of the Company in due compliance with the provisions of the Act and Listing Regulations.

The Company through this Addendum to corrigendum ("Addendum to Corrigendum") wishes to bring to the notice of the Shareholders, certain corrections/rectifications, detailed below, in the said Postal Ballot Notice in terms of the Listing Regulations and based on suggestions/comments received from Stock Exchanges.

On and from the date hereof, the Postal Ballot Notice shall always be read in conjunction with Corrigendum dated July 06, 2023 and along with this Addendum to Corrigendum which forms an integral part of the same Postal Ballot and the same is also being uploaded on the website of the Company at www.bartronics.com, on the website of National Securities Depository Limited at www.evoting.nsdl.com and Stock Exchanges i.e., www.bseindia.com and www.nseindia.com.

Except for the corrections/rectifications mentioned in this Addendum to corrigendum all other contents/information mentioned in the Postal Ballot Notice dated June 23, 2023 and the Corrigendum Dated July 06, 2023 shall remain unchanged.

**1. In Point No. 4. I.e. The basis on which the price has been arrived at and justification for the price (including premium, if any) shall be read as:**

The value of Purchase Shares has been determined by taking into account Valuation Report dated Tuesday, June 06, 2023, issued by Mr. Satish Patodia, Independent Registered Valuer (IBBI Registered Valuer Number No. IBBI/RV/16/2023/15271) having address at AC-124, Kestopur, Majherpada, Kolkata, West Bengal - 700102.

The issue price has been determined based on consideration of fair equity share swap ratio for the proposed transaction, as per Valuation report dated June 23, 2023 along with addendum to valuation Report dated July 06, 2023, issued by Mr. A Someshwara Rao, Registered valuer Registered (Valuer No. IBBI/RV/02/2019/11544), under Regulation 166A of Chapter V of ICDR Regulations, since the proposed allotment constitutes more than 5% of the post issue fully diluted share capital of the Company.

Further, it is reiterated that The Company was admitted into Corporate Insolvency and Resolution Process (CIRP) and the Present promoters got control over the company after the Resolution Plan, approved by Hon'ble NCLT, Hyderabad, was implemented. The implementation involved reduction of share capital by reducing the face value of the company from Rs 10/- per equity share to Re 1/- per equity. In the process, the company had to generated new ISIN and go for new listing of the shares with stock exchanges i.e. BSE Limited ("BSE") and National Stock Exchange of India Limited ("NSE") with its new ISIN. Owing to recently listed status of the company, The Equity Shares are not frequently traded in terms of the SEBI ICDR Regulations. BSE, being the stock exchange with higher trading volumes during the 90 trading days preceding the Relevant Date has been considered for determining the floor price in accordance with the SEBI ICDR Regulations. Pursuant to this, RPR & Associates, Practising Company Secretaries have issued Addendum to their Pricing Certificate dated 12th July 2023. This addendum can be accessed www.bartronics.com. With this, Mr. A Someshwara Rao, Registered valuer Registered (Valuer No. IBBI/RV/02/2019/11544), has given revised addendum to his letter on Fair Equity Share Swap Ratio. Nonetheless, it clarified that there is no change in the Fair Equity Share Swap Ratio as confirmed by him vide his document dated July 12, 2023. This document can be accessed www.bartronics.com.

The pricing of the Equity Shares to be allotted on a Private Placement basis is Rs. 11.15/- per Equity Share, as decided by the Board in their Board meeting held on June 23, 2023, which is at premium to the fair value of the equity shares of the company determined in the manner set out above.

In compliance with Regulation 44 of the Securities and Exchange Board of India (Listing Obligations and Disclosure Requirements) Regulations, 2015, as amended (the "LODR Regulations") and pursuant to the provisions of Sections 108 and 110 of the Act read with the rules framed thereunder and the MCA Circulars, the manner of voting on the proposed resolutions is restricted only to e-voting i.e., by casting votes electronically instead of submitting postal ballot forms. Accordingly, this corrigendum is being sent only through electronic mode to those Members whose email address is registered with the Company / depository participant(s).

We would like to inform all those shareholders, who have already casted their votes in the ongoing postal ballot i.e. after the start of e-Voting towards the postal ballot but prior to receiving the corrigendum to postal ballot dated July 06, 2023 and this addendum to corrigendum, that if they wish to modify their votes in light of the information provided in the corrigendum's, they can do so by writing an email to the scrutinizer at the following email address: [yrvfics@gmail.com](mailto:yrvfics@gmail.com). The scrutinizer will ensure that any modifications to the votes are duly recorded and taken into consideration.

The corrections/rectifications proposed in this addendum to corrigendum is in no way resulting in the change in management control. This addendum to corrigendum should be read in conjunction and in conjunction with the Postal Ballot notice dated June 23, 2023 and along with corrigendum to the Postal Ballot dated July 06, 2023.

By order of Board  
For Bartronics India Limited

Sd/-  
Venu Thota,  
Chairman and Managing Director

Place: Hyderabad  
Date: 13-07-2023

## Countdown begins for Chandrayaan 3 launch

JOHNSON TA  
Bengaluru, July 13

**THE INDIAN SPACE** Research Organization will embark on its second attempt to carry out a soft touchdown of a robotic lander on the surface of the moon on Friday with the launch of the Chandrayaan 3 spacecraft onboard to an altitude of 179.192 km in a flight spanning 969.42 second (over 16 minutes).

During this period, the LVM3 rocket will carry its 3895-kg payload using three different rocket power stages with a maximum thrust of 10.242 km/sec (over 36000 km/hr) being provided by the indigenous cryogenic C-25 engine fired on the rocket in the final phase -- just ahead of the separation of the Chandrayaan 3 spacecraft from the rocket.

The rocket will be fired by a pair of solid fuel booster engines at the beginning of lift-off and for a duration of 108 seconds followed by a liquid fuel stage for around 90 seconds before the cryogenic stage kicks in after 307 seconds of flight and fires for over 10 minutes.

nearly 40 days with a possible moon rendezvous scheduled for August 23, will, on Friday, involve the launching of ISRO's heavy lift LVM3 rocket into space with the Chandrayaan 3 spacecraft onboard to an altitude of 179.192 km in a flight spanning 969.42 second (over 16 minutes).

During this period, the LVM3 rocket will carry its 3895-kg payload using three different rocket power stages with a maximum thrust of 10.242 km/sec (over 36000 km/hr) being provided by the indigenous cryogenic C-25 engine fired on the rocket in the final phase -- just ahead of the separation of the Chandrayaan 3 spacecraft from the rocket.

The rocket will be fired by a pair of solid fuel booster engines at the beginning of lift-off and for a duration of 108 seconds followed by a liquid fuel stage for around 90 seconds before the cryogenic stage kicks in after 307 seconds of flight and fires for over 10 minutes.

Ahead of the launch, scheduled for 14.35 pm Friday from the second launch pad at Sriharikota in Andhra Pradesh, the countdown for the launch began Thursday afternoon with the mission authorisation board clearing the launch. Announcing this, ISRO said that the mission readiness review had been completed and the "board has authorised the launch". The first part of the Chandrayaan 3 mission, spread over

